

Regd Office: # 21&22, Bommasandra Industrial Area, Bangalore-560099.
CIN # L85110KA1987PLC008368

To
The Manager-Listing
National Stock Exchange of India Ltd
Mumbai.

03/09/2025

BSE Limited Mumbai.

Dear Sir,

Sub: Newspaper Publications.

Ref: Compliance with Regulation 47 of SEBI (LODR) Regulations, 2015.

With reference to the above, we are submitting to the exchange newspaper advertisements of the Notice for 38th Annual General Meeting of the Company together with e-voting and book closure information for the financial year ended 31.03.2025, published in Financial Express (English) and Sanjayvani (Kannada) on 03.09.2025.

Please take the intimation on record.

Thanking You.

For Bal Pharma Ltd

Dipliarly rigined by V HMASSI |
Dipliarly rigined by V HMASSI |
Dix C-RIL, posticle-de-Sp00f; 1,54-ARRATALA, steel-ARRAGALORE, I-RAPAGALORE, o-Personal-sensitivativenes on Stage 1,54-ARRAGALORE, i-RAPAGALORE, o-Personal-sensitivativenes on Stage 1,54-ARRAGALORE, i-RAPAGALORE, o-Personal-sensitivativenes on Stage 1,54-ARRAGALORE, o-Personal-sensitivativenes on Stage 1,54

Authorized Signatory.

Enclosed: Copies of the newspaper publications.

FINANCIAL EXPRESS

Bresew

regrees, propaga secretarion. The second stage countries before is song acts on "AS IS WHERE IS, AS IS WHAY IS AND WHAYPURD THESE IS! Some Dalance, if A well as Country propagation or countries and the "As Black"

for recovery of the deciral delayers	ander, and the second process of the second		
Name 3 Address of Borrower & Co-Borrower's	K SKNAK URAR (Borrewer) & PARY TEMBER S (Co-Borrower) Both Au. H No. 97-800 (978) (98-80) Skiptopper Kerchyr 86-101		
Loan Acquire Number	4F4RLP56190179		
Statutory Demand Notice air. 13(2) Date & Amount	Single chief (4-list-2) (length) without \$7,285(8-858)		
Outstanding Amount as on 31.88.2629	7 42,86,3065 (Rupeles Forty-Telo Lauk Stateen Exputation These into 0 of Octypation 31 58725		
Dissociation of Immovable Property	All to blueds and games if the name procuration to both, our vice both to - Neth, and 3-7 BETCHS, 19-7 Settlemen within a both inspection to be of blueds. The next security of both inspections of the blueds. The security of the blueds of th		
Reserve Prize in INR	\$1975,000		
GM3	¥1,92,560:		
E-auction date and sime	96/10/25 2:00 prins 5:00 pm		
E-adolfon Portal	Hiper-banksochorezo		
Last date of submission of ENC			
Bird Tocheckent Amount to Ro.	₹25.00×		
Encumbrance Known to Secured Certifor	NotKnows		

alse of less pection of Property | Fitting 80 Get 3 in CVE Tech wisking day provide 6 30 AM to 5 Fits afth First approximate 1 (In the CVE Tech CV

Base: 85/98/2025 Place, RANCHUR Sid- Authorized Officer, Bajal Finance Limite

NOTICE OF THE 33" ANNUAL GENERAL MEETING, BOOK CLOSURE AND REMOTE E-VOTING INFORMATION IS notice is published in pursuant to the provisions of Section 10s of the Companies Act, 2013 in

REMANUE. Les varietées de l'actionne le Bayen de l'actionne de l'actionn

IS Disrupcy Value Coolere only VIV. 1 (die is Auth-Vised Man of DWM) youth to broad VIV.

IS Disrupcy Value Coolere only VIV. 1 (die is Auth-Vised Man of DWM) youth to be set t

The sideon of controllar or unaversal and the Company opinite discrements of the company of the company opinite discrements of the company of

e RAM SLEEPT Inglication but.

ACT OF ACTION DESCRIPTION OF THE PROPERTY OF TH

institute (Salahinistic Joseph and Park (1961) (Fig.), as amended by the Finance Act. 2000, includes that (Ask order poet or distributed by a Company, beller 18 April, 2000 and the could be 100 and that of the Adverses. The Company shall be delive the insequent be identified as \$40 and 18 are of the Adverses. The Company shall be delive the insequent be identified as \$40 and 18 are of the internal programment of the first distributed, the could be included as the deliverse the supergramment of the Company and the could be internal the Company and the Company and

islants of the Act. Residers Members, les s'exil be declacted al soome under Section 194 of the Act at 10% on th and of Dividend declared and pois by the Company during FY 2025-23, subject to submission o by the Membert IPAN is not submission.

Annahor Committee (1997) and the Committee of the Committee (1997) and the Committee (1997) and

SIN	o Details / Activity	Particulars
1.	Date and time of commencement and end of remote e-voting	Commencement: Tuesday, September 23,2025 sc 9.00 am (IST) Conclusion: Thursday, September 25, 2025till 5,00 pm (IST)
2.	Cut-off data	Firstay, September 19, 2025

By Order of the Board of Cirector or ASM Technologies Limited

0000

Place: Bengalur Date: September 03, 202

00 0

NOTICE

NOTICE is hereby given their fix Cardificative) for the union mechanical Equity Shores of the Company with law value of Rs 10% each, have been reported to levilime/placed and hatefreis) purchase-(s) of the said Squiy Shores have applied to the Company or sout eleptions Share Confinitions). Alter place to the Shores have applied to the Company or respect of the spaid displicate shares nortificative in respect of the spaid shares should communicate in the Company or Registrars with increasing proof within 15 days from the date of this Netton. Registrar with consider the applications for size we of duplicate share conflicative in the respect of the Shares of the Shares

ONO NO	CERT NOS	DIST NOS.	SHARES	NAME OF THE SHAREHOLDER
5001083	.3379	946701-946800	100	SIDDHARTH NANDKISHORE BAPNA JIW NEERA NANDKISHORE. BAPNA
\$001209	773	666101-686200	100	SAFINA M PISHORI JAW MOHAMMED S PISHORI

Shrithee M.S Company Secretary Place: Bangalore Date: 2" September, 2025

SUPRA PACIFIC FINANCIAL SERVICES LIMITED
Registed Orid at Dutana Hulje Stoy to 1 Fest Poor Updayly Composer, Api
All Books (Inter Proor, Andre Earl, Interd. Manuarist — 1909). Erent
All Bengland Charge Holes Andre Earl, Interd. Manuarist — 1909). Erent
All Bengland Charge Holes in Support April 1902, 1904 Poly
Contrate Office at State News Support April 1902, 1904 Poly
Contrate Office at State News Support April 1902, 1904 Poly
Contrate Office Andre 1902, 1904 Poly
Contrate Office State State State State State State
Contrate Office State State State State State State State State
Contrate Office State Stat

GOLD AUCTION NOTICE

केन्द्रा के Canam Bank A ARM BRANCH (13591) REDEMPTION NOTICE (SECTION 13(8)) TO BORROWER / GUARANTOR / MORTGAGOR

Class I title down.

SSE: Notes a for to assertion the right of a parameters and the recent of all and the second of a parameter of the second of a parameter of the second of a parameter of the second of a security. I terms ratio, 2001, I terms red, 2001, I terms seen, A with 8 practice. The red of the SOM PAGE I find to, to pay at all a screen.

Notes that the red of the red

manyiny mining Optporation Pvt Ltd. the mortgogen and the collections of the control times, determining the payer of the control times, and the control times, and the control times, and the control times, and the control times are control times. The control times are control times and times are control times and times and times times are controlled times. The control times are controlled times and to the control times are controlled times.

manifolds in names), having sever an energy are the best on 13/41 of the preparative several to the Authorised Olders water best on 13/41 of the symbolic Physical possession of the secured issents described in the Notice datase 69.08.2021, 27.09,2021, 17.09,000 as a symbol residence was they published in the Intelligent promisioners is a Authorise and The Hinds (Impirat) messpripers on 13.08.2021, 91.09.2021.

problems of the process of the proce

BAL PHARMA LIMITED

(0)

NOTICE OF 38TH ANNUAL GENERAL MEETING E-VOTING INFORMATION AND BOOK CLOSURE

E-VOTING INFORMATION AND BOOK CLOSURE

MOTICE is beenly upon the 6.50°C. (This gives the place of the Members of 8 air Plannam Limited will be held so Thanking 500°S of 100°S at 11.50°C. At 15.0°S. (This place) \$1.0°C. on Contenting (**COT-*) *COTING**. (So It is seen a first of the Memory COVAM*). In humand the businesses as see out in the Motion or compliance with it algorithms produced in the Companion of Commission of Commission and Commission of Commission and Commission of Commissi

was remain Report 2024-25 in the period and 58R Billioties, tradecimal resolutions are remained to the period and protection and the period and protection and the period and pe

employed the servicins of MSDL, as the Althorised Agoncy to provide remote e-victing fields;

The resort e-victing profield with a commentation following, your department 2015 (30) and 1, 20 miles (30 miles) are relevant profiled to the Company, holding or hard white in physical forms one of embretished from a contract contract of the Company, holding or hard white in physical forms one of embretished from a contract contract of the Company, holding or hard white in physical forms one of embretished from a contract contract of the Company, holding or hard white in physical forms one of embretished from a contract contract of the Company, holding or hard white in physical forms one of embretished from the contract of the Company of

is Consume. Con guirscant to Section 91 of the Companies Act, 2013 and Skele 10 of the rearrow Chanacoment and Administration Amendment Rotes, 2015 is also been Companies (Managemera and Administration) American Fields. 2015 is ablo beerly gene that the Register of Members and Excell Trainle Backlot of the Company is a reason closed from 19th September. 2025 to 25th September. 2025 Both days including to account the eventurinate of devidend and for the 38th Annual Senses Medicing at the Company.

In other your large any central formitistics or give-kneep, then eleise write to us at threated Wildelphanicacian.

SMFG India Home Finance Co. Ltd.

DEMAND NOTICE

For Bal Pharms Limited Sdi-SHALLESH SIRUYA Managing Director

26-19K61

INCRED FINANCIAL SERVICES LIMITED

INCRED FINANCIAL SERVICES LIMITED

(Formerly known as KKR INDAF FINANCIAL SERVICES LTD.)

Applicate action a: one his 1959, 128 hours & being the Equity, Files A. or 1,0 may, hours & hours capits, about 6 in POSSESSION HOTTOR (POR MARKOVILLE PROPERTY INS INCHES VALVES PORTION IS 34) of his Security (Possession HOTTOR) (POR MARKOVILLE PROPERTY INS INCHES VALVES AND INSTITUTED AND

Transaction Services in it., file the animate and filehored tribugant lay, for these productions and the services of the services (in Section 16 the filehor Act in service of the services of the services (in Section 16 the filehor Act in service).

Lysia Agreement Itis, filehored at the florrowerity.

Demand Section state is filehored.

1. WAS SPRINCES V. USHMAY Y. Hendred and Start filehored on the filehored of the services o

Triton Valves Limited

TRITON Regd. Office: Sunrise Chambers 22; Ulsoor Road: Ber 16: 080 2550965; investors@thiomatives.com

TRITON Tegg. Names causines current states are usual traces, we want to the second states are the second state

π

The Tegensor of September 19, 2025

The Notice of September 19, 2025

The Companies (Managemen Passar to provide to the Act read with rule 20 of the Companies (Managemen Passar to provide September 19, 2025)

The September 19, 2025

Cut-off date for determining the eligibility for e-Voting and dividend on equity shares, if declared at the ensuing AGM.

Finday, September 19, 2005.

With the state of the eligibility of the ensuing AGM.

Finday, September 19, 2005.

Finday, Septe

this AGM in case of any queries, this Members may refer the Frequently Asked Coustions (FAGE) for members and evoting the Manual for members available at the conviction of the AGM control of the AGM cont

For Triton Valves Limited Sd/-Bibhuti Bhusan Mishra

Company Secretary & Co

epaper.financialexpress.com

BENGALURU

DEMAND NOTICE

DEMAND

Sr. No.		Mortgage Property	Date of Demand Notic U/s. 13 (2) & Total O/s.	
1	LAN: 601007510435566 1. Akshay R 2. Muni Lakshmi B N 3. New Mini Mart Add : "SIO Ray No. 04, 1" Main, 1" Cross Munivershops Layous Stampure, Bangaloro – 500045.		12.08.2025 Rs. 44,98,744.41 (Re Forty Four Lakh Nine Sight Thousand Sever Hundred Forty Four Paise Forty One Only as on 11.08.2025	
2.	LAH: EGIOOTTEODESS 1. JUNEAU PLAN TO THE STATE OF THE STA	skusted at Thepachagoppe Village, Kengk Collardal Volge Parchips Footh Taluk, unter the limit of Collardal Velge Parchipshi, measuring East to West 20 feed, North to South 40 feet, in all 1200 so.h., along with building constructed therein, and bounded act East by: Sile No.19, West by: Sile No. 21, North by: Property balance to Settlaman Khrandjae, and South by: 30 feet Rook, Within the registration duties of	12.08.2025 Rs. 20.80,253.74 (Rs. Twenty Lakh Eighty Thousand Tw Hundred Saty Three 8. Palse Seventy For Only) as on 11.08.202 NPA Date: 05.08.2024	
3,	LAN: 601139211426378 1, M Shammuka 2, Dhys S Add: No. 43673, Ground Floor, Near Desi Thota, Waster Taris Road, Hootalgalli, hypora - 570018.	"All that cart and parcel of the procenty bearing Assessment No. 70019856"S. S. A. S. No. 88.085. Freporty No. 26300820S, shloaded at Mandakailla Garrian, Kodawola Naganaschina Litritis, Myster Dienter, massiming 111-145 sq.mis. Bounderlear- teast Sile No.77. West: Road, North: Sile No. 64. Sauth: Road, Wilmin the registration district of Myster- and sub-registration office at Mysters but Registrat.	12,08,2025 Rs. 25,28,436,14 (Fis Twenty Five Lash Twenty Eight Thousan Four Hundred Thirty S & Paise Fourteen Ord, as on 11,08,2025 NPA Date: 05,08,2025	
4.	LAN: 601036212007562 1, Sendrik Kvmar S 2, Hirmale Mary Add: S.D Schrari, Anardpura, No. 12, 3° Gross, Post - TC Polya, Managandanshalli, Kr Puran Bangalore - 560796, Also At- Black Gans Security, Services, No. 27, Kr No. 314, 1° Floor. 1° Mari, 3° Crass Arandbura, Tc Palya Main Road, Kr Puran, Bangalore - 560026,	"Aff that part and point of the property bearing Sie No.42, Old Kintel No.4014; New Thints No.1014; New Thints No.329, storists at World No.12, Amendigent, No.12, Amendigent, Kirl-Furen Hood, Bengdore East Taluk, this property comes order profession of Kerberhangsvaring Chiro-precessly within the limits of Black mousering East and amenating 1200 set, foregeth profession CMS.— Beat type Sie No.47, West by: Sie No. 45, North by: Rose, Sec. North by: Rose, Sec. North Syst. Rose,	12,08,2025 Rs. 27,02,701,24 (Rs. Twenty Saven Lask Eighty Two Thousand Seven Hundred One & Paise Tiwenty Four Only) as on 11,08,2025 NPA Date: 05,09,2025	
5.	LAN - 60113621 1613231 1. Sunli Kumar H S 2. Divya Cm 3. Divya Cm 4. Sunli Kumar H S 2. Divya Cm 4. Sunli Kumar H S 2. Divya Cm 4. Sunli Kumar H S 4. Ward No.10 4. Mar Gort. Glirl 4. Gerardingipun - 571915 4. Gerardingipun - 671915 4. Gerardingipun - 671915 4. Gerardingipun - 671915 4. Heggawad Pun, Bawtemaranhali 4. Heggawad Pun, Bawtemaranhali 4. Chamaraligangir - 571195	"NA man peri seri peri peri peri peri peri peri peri p	12.08.2025 Fis. 10.44.785.7 (Fis. Ten Lakin Forty Pour Thousand Seven Hundred Eighty Five & Paise Seventy Only at on 11.08.2025 NPA Date: 05.08.2025	
2 2 2 4	LAN : 80 1007210064040 Agental h ((Borose) (Tirough Legul Herr) (Disossed Sommer Favalharima J (Co-Borosen & Lugal Herr) A (Co-Borosen & Lugal Herr) Karshika J Legal Herr) Karshika J Legan Herr) Karshika J Legan Herr) Maribal Sammi Layout Maribal Sammi Layout Bangalore (Boros), Bangalore & Sciones.	"All flut years and preset of the Western Porton. of years [16] and the property form of the section of the years of the property form of the Joseph Salan, under the lines of Theorement Village. Soon Table, under the lines of Theorement Village Soon Table, under the lines of Theorement Village Soon Table, under the lines of Theorement Village North to South of best will all for agit, using with tubbling constructed therein and bounded one East to Hard the Soon of the same property West by Property belongs to G. Govindain. North by: (Property Solengs or Rengosamman, South by:	23.07.2025 Rs. 8,12,744.75 (Rs. Eight Lakh Twakle Thousand Seven Hundred Forly Four & Pales Sevenity Five Only) as on 22.07.2025 NPA Date : 06.07.2025	

Popular Road, White in explaints of called of the Popular Road, White in explaints of called of Bongolors and sub registration for significant call Bongolors and sub registration of local kinesys.

The bondowness are neetly achieved to comply with one benefit wildows; part of the significant and active and sub-desirable properties with adjustment in the significant interest and called a significant interest, course course, cut am one performance and significant interest, adjustment interest, course course, cut am one performance and significant the connection of the State of the Stat

A 00 0

ಪ್ರತ್ಯೇಕ ಅಪಘಾತ ಟೆಕ್ಕಿ ಸೇಲಿ ಐವರು ಸಾವು ಚಾಗಳೂರಿಸು-ರಾರಸಿಸಿದೇ ಕೈಗೊಂಡಿರುತ್ತಾರೆ. ಪ್ರತ್ಯಯವಳನಿಗೆ 25 ವರ್ಷ ವ್ಯತಪಟ್ಟಿದ್ದಾರೆ. ಕಳೆದ 24ಗಂಟೆಗಳಲ್ಲಿ ಸಂಭವಿಸಿದ ಅಮಗೆರಟ್ಟ ಸಾಧ: ಪಯಾವೃದ್ಧಿ ಆತಪಸರುವಿಸಿದ ಸಾಸ್ತ್ರವೇರ ಎಂಜನಿಯರ್ ಕರ್ನ

ನಕಾರಾತ್ಮಕತೆ ವಿರುದ್ಧದ ಭಾರತ ಆವೃತ್ತಿ ಸಮಾರಂಭ

ಕಳಿದ 24 ಗಂಟೆಗಳಲ್ಲಿ ಸಂಭವಿಸಿದ ಅಮಗೆಲಟ್ಟ ಸಾವು: ಪ್ರತ್ಯೇಕರಸ್ತೆ ಅಪಶಾತಗಳಲ್ಲಿ ಐಪರು ತಲಘಟಪುರದ ಬಳ ಮಿನಿ ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಕ್ಯಾಂಟರ್ ಮೇಟರ್ ಬೈಕ್ ಗೆಡಿಕ್ಕಿ ಲೇಜಿಟ್, ಚಿಕ್ಕಣಾಲ, ತಲಘಟ್ಟಪುರ, ಹೊಡೆದು ಸವಾರ ಜಯಪ್ಪತಾಪ್ ಯಶಪಂತಪುರ ಮತ್ತು ಯಲಪಂಕ ನಂಚಾರಪೊಲೀಸ್ ಠಾಣಾವ್ಯಾಸ್ತಿಗಳಲ್ಲಿ ಆಪಘಾತಗಳು ಸಂಭವಿಸಿವೆ.

ಕುಮಾರಸ್ವಾಬ ಲೇಔಟ್ ನ ಜರಗನಹಳ್ಳಿಯ ಮೇಲ್ಟೇತುವೆ ಶಿಲ್ಲರ್ ನಂಬರ್ 17ರ ಬಳ

ಭುಷನೇಶ್ವರ.ಸೆ3: ಇಂಡಿಯಾ ಎಗೆನಿಸ್ಟ್ ನೆಗೆಟಿವಿಟಿ(ನಕರಾತ್ರಕತೆ ವಿರುದ್ಯದ

ಭಾರತ)(ಐಎಎನ್) ನ II ನೇಆಪೈಕ್ತಿ ಸಮಾರಂಭವನ್ನು ಭುವನೇಶ್ವರದಲ್ಲಿ

ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಕೆಐಐಟ (KIIT), ಕೆಐಎಸ್ಎಸ್

ಕೆಐಎಂಎಸ್ (KIMS) ಮತ್ತು

ಪೊಜೆಸರ್ ಅಚ್ಚುತ ಸಮಂತ ಅವರು.

ನಕರಾತ್ಮಕತೆ ಹರಡುವುದನ್ನು ತಡೆಯಲು ಒಗ್ಗಟ್ಟಿನ ಪ್ರಯತ್ನ ಆಗತ್ಯವೆಂದು ಪ್ರತಿಪಾದಿಸಿದರು.

ನಡೆಯುವ ಅಭಿಯಾಸ

ಸಂಸಾಪಕರಾದ

ಭಾಗವಸಿಸಿದ್ದ ಗ್ಯಾಮ ಸಮಾಜನವಲ್ಲಿ ಇದಕ್ಕೆ ಸಂಘಟಕ ಪ್ರಯತ್ನ ನಕರಾತಕ್ಷಕ ಹರಡುಪುದನ್ನು ಅಗತ್ಯವಿದೆ ಎಂದು ಹೇಳಿದರು. ತಡೆಯಲು ಒಗ್ಗಟ್ಟಿನ ಪ್ರಯತ್ನ ಆಭಿಯಾನಕ್ಕೆ ಜಾಲನೆ ನೀಡಿದ ಆಗತ್ಯವೆಂದು ಪ್ರತಿಪಾದಿಸಿದರು. ಸಂಸದ ಹಾಗೂ ಎಸ್ಸ್/ಎಸ್ಟ್

(36) ಮೃತಪಟ್ಟಿದ್ದಾರೆ. ಒರಸ್ತಾ ಮೂಲದ ಆಡುಗೆ ಭಟ್ಟನಾಗಿದ್ದ ಪ್ರತಾಪ್ ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ಹೋಗುವಾಗ ಈ ದುರ್ಘಟನೆ ನಡೆದಿದ್ದು, ತಲಘಟ್ಟವುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ

ಉತ್ತೇಜಿಸಲು ನಾಗರಿಕ ಸಮಾಜದ ಚಳುವಳಿಯಾಗಿದೆ ಎಂದರು ಸಮಾಜದಲ್ಲಿ ಒಎಧಕ್ಷೇತ್ರದಲ್ಲಿ ನಾಧನೆ

ಮಾಡಿರುವಗಣ್ಯರುಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ನಕಾರಾತ್ಮಕತೆ ಎಂಬುದು ಈ ಸಮಾಜದಲ್ಲಿ ಹೆಚ್ಚುವ ಮೊದಲೇ

ಆದನ್ನು ನಿಗ್ರಹಿಸವೇಕು. ಇದ-ರಿಂದಸಮಾಜಕೈಒಳಿತಾಗುವುದಿಲ್ಲ.

ಪತ್ತೆಯಾಗಿಲ್ಲ. ಆಂಧ್ಯಪ್ರದೇಶರಾಜ್ಯವನೊಂದಣೆ ದ್ವಿಚಕ್ರವಾಹನವನ್ನು ಮೈತಪ್ಪಕ್ತಿಯು ಓಡಿಸುತ್ತಿದ್ದು,ಈಸಂಬಂಧ ಪ್ರಕರಣ ದಾಖಲಿಸಿ ಮುಂದಿನ ತನಿಬೆಯನ್ನು ಚಿಕ್ಕಟಾಲ ಸಂಚಾರ ಪೊಲೀಸರು ಕೈಸೊಂಡಿದ್ದಾರೆ.

ಪೈಕ್ಕೆ ಸಾವು: ಯೇಹಂತದಬಳ್ಳಾರಿಮುಖ್ಯರಸ್ತೆಯ ಪಾಲಹಳ್ಳಿ ಬಳ ಖಾಸಗಿ ಬಸ್ ಹರಗಡಿಸುವುದ ನಿರ್ದೇಶಕ್ಕೆ ನಿರದೇಶಕ್ಕೆ ನಿರದೇಶಕ್ಕೆ ನಿರದೇಶಕ್ಕೆ ನಿರದೇಶಕ್ಕೆ ನಿರ್ದೇಶಕ್ಕೆ ನಿರ್ದೇಶಕ್ಕೆ ನಿರದೇಶಕ್ಕೆ ನಿರ

ಸಮ್ಯಗೊಳಿಸುವ ಪ್ರಮುಖ ಬೈಗಿದು ಹೊಂದಿದೆ ಎಂದು ಹೇಳಿದರು. ಆರ್ಗನೈಸರ್ ಪತ್ರಿಕೆ ಸಂಪಾದಕ ಪ್ರಪುಲ್ಪಕೇತ್ವರ್ ಆವರುಮಾತನಾಡಿ. ನಾವು ನಮ್ಮ ಸಂಗೈಗಳನ್ನೇ ಮರೆತಾಗ ನಕಾರಾತ್ಮಕತೆ ಮಬ್ಬತ್ತದೆ. ನಕಾರಾತ್ಮಕತೆಯ ವಿರುದ್ಧ ಭಾರತವಾಗಿ ಸಕಾರಾತ್ಮಕತೆಗಾಗಿ ಬಾರತವಾಗಿ

ಸಕಾರಾತ್ಮಕತೆಗಾಗಿ ಭಾರತವಾಗಿ

ವಿಕಸನಗೊಳ್ಳಬುಅದರವ್ಯಾಪ್ತಿಯನ್ನು ಮೀರಿ ಹೋಗಬೇಕು" ಎಂದರು.

ವರ್ಚುದಲ್ ಮೂಲಕಮಾತನಾಡಿದ

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಹಾಗೂಕರ್ನಾಟಕದ ನಿವೃತ್ತಲೋಕಾಯುಕ್ತಹಾಗೂಐಎಎನ್

ಸಾಫ್ ವೇರ್ ಇಂಜನಿಯರ್ ಕರಣ್ ವರ್ಮ (32))ಮೃತಪಟ್ಟವರು, ನಿನ್ನೆ ಮಧ್ಯಾಹ್ನ 1:30 ಗಂಟೆ ಸುಮಾರಿನಲ್ಲಿ ಅಪಘಾತಕೀವಾಗಿ ಮೃತಪಟ್ಟಿದ್ದು,ಯಲಪಂಕ ಸಂಚಾರ ಪೊಲೀಸರು ಪ್ರಕರಣದಾಖಲಿಸಿದ್ದಾರೆ. ಯಾವಕ ದುರ್ಮರಣ:

ಯಶವಂತಪುರದ ಪೀಣ್ಯ ಸ್ಥೈ ೬ವರ್ ಬಳಿ ಇಂದು ಬೆಳಿಗ್ಗೆ 6 ರ ವೇಳೆ ದೈಕ್ ಗೆ ಅಪರಿಚಿತ ವಾಹನ ಡಿಕ್ಕ ಹೊಡೆದು ಸವಾರ ರಾಜು (26)ಮೃತಪಟ್ಟಲ್ಲಾರೆ. ಮೃತರಾಜು ರಿಯಾ ಮಾಡುತ್ತಿದ್ದು,ಯಶವಂತಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮಾಂದಿನತನಿಖೆಯನ್ನು

ಪರಡುತ್ತಿದ್ದಾರೆ ಎಂದು ಬಣ್ಣಿಸಿದರು. ಭಾರತದಲ್ಲಿ ನರುವಾಂಡದಷ್ಟೆ ಕಮಿಸನ್ ಜಾಕ್ಷೆಲಿನ್ ಮುಕಂಗಿರಾ ಅವರು

ಮಾತನಾಡಿ, ಅಹಿಂಸೆಯುಮಾನವ ವಾತಕಾಣ,ಅಹಿಂಸಾಯವಾನವ ಘನತೆಯನ್ನು ರಕ್ಷಿಸುವ ಒಳ್ಳೆಯ ಮಾರ್ಗವಾಗಿದೆ ಎಂದು ಪೇಳಿದರು. ಹಿರಿಯ ಕನ್ನಡ ಚಲನಚಿತ್ರ ನಿರ್ದೇಶಕ ಪಿ ಶೇಷಾದ್ರಿ ಅವರು ಮಾತನಾಡಿ.ಬೆಂಗಳೂರಿನ ದಕ್ಷಿಣ

ಮಾತನಾಡಿ,ಬರಗಳೂರನ ದಕ್ಷಣ ಭಾರತ್ ನ ಪ್ರಕಾಶಕ ದೇವೇಂದ್ರ ಶರ್ಮಾ ಡಿಡಿ ನ್ಯೂಸ್ ನ ಹಿರಿಯ ಸಲವಾಸಂಪಾದಕ ಮತ್ತುನಿರೂಪಕ

ಅರೋಕ್ ಶ್ರೀವಾಸ್ತವ ಒಡಿಶಾ ಮಾನವ ಪಕ್ಕುಗಳ ಆಯೋಗದ

ಆಧ್ಯಕ್ಷ ನ್ಯಾಯಮೂರ್ತಿ ಶತೃಘ್ನ ಪುಜಾಹರಿ, ಒಡಿಶಾವೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಂ ಎಂ ದಾಸ್, ಸುಪ್ರೀಂಕೋರ್ಟ್ ನ

ನಿವೃತ್ವನ್ಯಾಯಮೂರ್ತಿ ಅನಂಗಾ ಪಟ್ನಾಯಕ್,ಬಿ ಆರ್ಅಂಬೇಡ್ಕರ್

ಮುಕ್ತೆ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಘಂಟಾ ಚಕ್ರವಾಣಿ

ಮತ್ತಿತರರು ಮಾತನಾಡಿದರು. ಓದುಗರ ಗಮನಕ<u>್</u>ಕೆ

ವ್ಯವಹರಿಸಬೇಕಾಗುತ್ತದೆ. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ.

-ಜಾಹೀರಾತು ವ್ಯವಸ್ಥಾಪಕರು

ಕೈಗೊಂಡಿದ್ದಾರೆ.

(ಸಂಜೆವಾಣಿ ಪ್ರತಿನಿಧಿಯಿಂದ) (ಸಂಹರ್ಣಕ ಪ್ರತಿಗಿಧಿಯಿಂದ) ಬಳ್ಳಾರಿಸಿಸಿ 3-ರಲ್ಲೀನ ವಿಜಯನಗರ ಬಳ್ಳಾರಿಸಿಸಿ 3-ರಲ್ಲೀನ ವಿಜಯನಗರ ಪ್ರಕೃತ್ಯವಣವಾಯವನ್ನು ಮುಖ್ಯ 13 ನೇ ಘಟಕೋತ್ಸದದಲ್ಲಿ ಈ ಬಾರಿ ಬೆಂಗಳೂರಿನ ಪ್ರಿಕ್ಟರ್ಜ್ ಗ್ರೂಪ್ ನ ಉದ್ಯಮ ರರ್ಥಾನ ರಜಾಕ್, ಲೇಖಕಿ ಡಾ ಮಾಂದರ ಪೂರ್ವತಿ, ಸಂಕೂರಿನ ಮುಟ್ಟರ್ ಗ್ರೂಪ್ ನ ರರ್ಣಕ್ಕೆ ಸಂಕೂರಿನ ಮುಟ್ಟರ್ ಪ್ರತಿಸ್ತರನ್ನು ಸಂಕೂರಿನ ಮುಟ್ಟರ್ ಪ್ರತಿಸ್ತರನ್ನು ಸಂಕೂರಿನ ಮುಟ್ಟರ್ ಮತ್ತು ಸಂಕೂರಿನ ಮುಟ್ಟರ್ ಪ್ರತಿಸ್ತರನ್ನು ಸಂಕೂರಿನ ಪ್ರಕ್ಷರಣೆಗಳು ಮುಖ್ಯವಾಗುತ್ತಿದ್ದಾರೆ. ಗಣಿಉದ್ಯಮಿ ಬಾವಿಹಳ್ಳಿನಾಗನಗೌಡ ಆವರಿಗೆ ಗೌರವ ಡಾಕ್ಷರೇಟ್ ನೀಡಿ

ಆವರಿಗೆ ಗೌರವ ಡಾಕ್ಷರೇಟ್ ನೀಡಿ ಗೌರವಿಸಲಿದೆ. ರರ್ಥಾನ್ ರಚಾಕ್: ಮೂಲತು ಬೆಂಗಳೂರಿನದರು ಪ್ರತಿಸ್ಥಿನ ಗೌರವ ಆಧ್ಯಕ್ಷರು ಮತ್ತು ಪ್ರವಸ್ಥಾಪಕ ನಿರ್ದೇಶಕರಾಗಿದ್ದಾರೆ. ತಮ್ಮ ಉದ್ದಮಿಕಿಲತೆಹಾಗೂಸವಾವಮು ಸೇವೆಗಾಗಿ ಬ್ಯಾತಿ ಪಡೆದಿದ್ದಾರೆ. ಹಾಜ್ಯವರತೆಗಳ ವಾಣಿಜ್ಯ ವ್ಯಾಪಾರ ಹಾಗೂ ರಂಬಲ್ ಎಸ್ಟೇಟ್ ಕೇತ್ರದಲ್ಲಿ

ಯಶ್ಯಂದಾಗಿ ಹೂಡು ನಡೆಸಿ ನಾಡಿಕೆ ಮತ್ತು ಅಭ್ಯಮಗಳಾಗಿ ಮತ್ತು ಅನ್ನಮಗಳಾಗಿ ಮತ್ತು ಮರುವ ಸಂಪ್ರಕ್ಷೆ ಸೇರಿದಂತೆ ಅನೇಕ ಜನೂಡಶಾಲಿ, ಅರ್ಥ ಸೇರಿದಂತೆ ಅನೇಕ ಜನೂಡಶಾಲಿ ತಾರ್ಯಕ್ಷೆ ಸೇರಿದಂತೆ ಅನೇಕ ಜನೂಡಶಾಲಿ ತಾರ್ಯಕ್ಷೆ ಸೇರಿದಂತೆ ಅನೇಕ ಜನೂಡಶಾಲಿ ಪ್ರಕ್ಷೆ ಸೇರಿದಂತೆ ಅನ್ನಮ ಪ್ರಶ್ನೆ, NDTV-telloff-amp_CREDA ಗೌರವ ಪ್ರಶ್ನೆ, NDTV-telloff-amp_CREDA ಗೌರವ ಪ್ರಶ್ನೆ, NDTV-telloff-amp_CREDA ಗೌರವ ಪ್ರಶ್ನೆ, ನಾರ್ಮಟ ಪ್ರಶ್ನೆ, NDTV-telloff-amp_CREDA ಗೌರವ ಪ್ರಶ್ನೆ, ನಾರ್ಮಟ ಪ್ರಶ್ನೆ, NDTV-telloff-amp_CREDA ಗೌರವ ಪ್ರಶ್ನೆ, ನಾರ್ಮಟ ಪ್ರಶ್ನೆ, NDTV-telloff-amp_CREDA ಗೌರವ ಪ್ರಶ್ನೆ, ನಾರ್ಮಟ್ಟಿಯಾಗಿ ಮತ್ತು ಸಂಪ್ರಕ್ಷೆ ಸಂಪ್ರಕ್ಷೆ ಸಂಪ್ರಕ್ಷೆ ಸಂಪ್ರಕ್ಷಕ್ಕೆ ಸಂಪ್ರಕ್ಕೆ ಸಂಪ್ರಕ್ಷಕ್ಕೆ ಸಂಪ್ರಕ್ಷಕ್ಕೆ ಸಂಪ್ರಕ್ಷಕ್ಕೆ ಸಂಪ್ರಕ್ಷಕ್ಕೆ ಸಂಪ್ರಕ್ತ ಸಂಪ್ರಕ್ಷಕ್ಕೆ ಸಂಪ್ರಕ್ತಕ್ಕೆ ಸಂಪ್ರಕ್ಷಕ್ಕೆ ಸಂಪ್ರಕ್ಕೆ ಸಂಪ್ರಕ್ಷಕ್ಕೆ ಸಂಪ್ರಕ್ಷಕ್ಕೆ ಸಂಪ್ರಕ್ಷಕ್ಕೆ ಸಂಪ್ರಕ್ಷಕ್ಕೆ ಸಂಪ್ರಕ್

ಗೌರವ ಶ್ರಶಸ್ತಿ ಹಾಗೂ ಎಂಟ್ರವ್ಯನರ್ ಆಫ್ ದಿ ಇಂಬರ್ ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದರು ರಾಯಲ್ ಇನ್ನಿಟ್ಯೂಬ್ ಆಫ್ ಚಾರ್ಟಡ್ ಆಕೇಂಟಂಟ್ ಸರ್ವೇಯರ್ (FRICS) ನಫೆಲೊ ಈಗಿ 2013ಂದ ಹಾಗತಿಕ ಮಟದಲ

ಆಗಿ 2013ರಿಂದ ಜಾಗತಿಕ ಮಟದಲ್ಲಿ ಮಾನ್ಯತೆ ಪಡೆದಿದ್ದಾರೆ.

ಮನ್ನಂ ಕ್ರಡಿಟ್ ಕೋ-ಅಪರೇಟರ್ ಸೊಸ್ಟೆಟ ಅ.

MANNAM CREDIT CO-OPERATIVE SOCIETY LTD.

High to are Real y Mark Society & A Society LTD.

To proposed position, in their to than fract

CCS/0247023-78

30-08-2025

ಸಂಘದ ಸರ್ವ ಸದಸ್ಯರ ಸಭೆಯ ಸೂಚನಾ ಪತ್ರ

ಲ್ಯಂಡ ವಿಷಯಕ್ಕೆ ಸಂಘ, ಮನ್ನಂ ಸಹಕಾರ ನಿಯಮಿತ 24ನೇ ಸರ್ವ ಸದಸ್ಯರ ಸಭೆ ದಿನಾಂಕ: 07–09–2025 ರ ಭಾನುವಾರ ತೆಳಗ್ಗೆ 10.00. ಗಂಟೆಗೆ ಸಂಘದ ಅಧ್ಯಕ್ಷರಾದ ಶ್ರೀ. ರಾಮಚಂದ್ರನ ಪಲೇರಿ ಚಾರ ಆಧ್ಯಕ್ಷತೆಯಲ್ಲಿ ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ. ಜಯಮಹಲ್ ಕರಯೋಗಂ ಕೆಎನ್ಎಸ್ಎಸ್ ಸರ್ವೀಸ್ ಸೆಂಟರ್. ನಂ.39. ನಿರ್ದೆಷ್ಟಿನ್, ಕಿಪೆಡ್.ಎಂ ಯ್ಲಕ್ಸ್ ಆರ್.ಟಿ.ನೆಗರ ಅಂಚೆ ಕಚೇರಿ ಎದರು (ಪ್ರೇನೆಡ್ಸ್ ಶಾರೆ ಎದುರು ವೆಂಗಳೂರು-500032, ದೂರವಾಣಿ ಸಂಖ್ಯೆ 9945403660 ನಿರ್ವಹಿಸಲು ನಿಶ್ವಯಸಲಾಗಿದೆ. ಸನ್ಮಾನ್ಯ ಸದಸ್ಯರು ಈ ಮಹಾಸಭೆಗೆ ಆಗಮಿಸಿ ಕಾರ್ಯ ಕಲಾಶಗಳಲ್ಲಿ ಭಾಗವಹಿಸಲು ಕೋರಲಾಗಿದೆ

ಆಡಳಿತ ಮಂಡಳಿ ಆಪ್ರಣಿ ಮೇರೆ (ಶ್ರೀಮತಿ. ಜಯ ವಿಜಯ್) ಕಾರ್ಯದರ್ಶಿ Mob:9900491713



MD Eye Bank: De Bekkin Gyonchand DONATE EYES-GIFTSIGHT 40ನೇ ರಾಷ್ಟ್ರೀಯ ನೇತ್ರರಾನ ಪಾತ್ರಿಕ ದಿನಾಟರಣೆ ಆಗಸ್ಪ-25 ರಿಂದ ಸೆಪ್ಟೆಂಬರ್-8

ರಾರ್ಯಕ್ಷಣೆಯ ನೀಡುವುದು ಪ್ರಕ್ಷಣೆಯ ನಿರ್ದೇಶಕ ಕರ್ಣಕ್ಷಣೆಯ ನಿರ್ದೇಶಕ ನಿರಿಸಿ ನಿರ್ದೇಶಕ ನಿರ್ದೇಶ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ರಾಸ ಪೂರ್ಣವೇ ಆದರೂ ಅವು ಗಳಲ್ಲಿ ಮಾಹಿತಿ, ವಸ್ತುಲೋಪ–ದೋಪ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆಯೇ

DYNAMATIC TECHNOLOGIES LIMITED

ವಾಗ್ಗೇವಿ ವಿಲಾಸ ಶಾಲೆಯಲ್ಲ ಭಕ್ತಿ ಮೊಳಗಿಸಿದ ಭಾರತೀಯ ಸೇನಾಧಿಕಾರಿಗಳು

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಸಂಸರೀಯ ಸ್ವಯ ಸಮಿತಿಯ ಸಲಪಾಮಂಡಳಿಯ ಸದಸ್ಯರಾದ ಮಾತನಾಡಿದ ಅಭ್ಯತ ಸಮಂತಾ ಆಧ್ಯಕ್ಷರಾದ ವರ್ಗ್ಯನ ಸಿಂಗ್ ಕುಲ್ಯಾ ಎನ್ ಸಂತೋಷ್ ಬೆಗ್ಗೆ ಅವರು ಆವರು ಇಂಡಿಯಾ ಎಗರಿಸ್ಟ್ ಅವರು ಮಾತನಾಡಿ, ಬುವಕಟ್ಟುವಿಸರನ್ನಾ ಸುಬೀಕರಣ ನೆಗೆಟಿವಿಟ ರಾಷ್ಟ್ರನಿರ್ಮಾಣವಾಗಿ ನಮ್ಮ ಸಮಾಜದಲ್ಲಿನ ಮಾಡುವಲ್ಲಿ ಆದಿತ್ತಾಂತವಾಗಿ

ಆಭಿಯಾನ. ನಕಾರಾತ್ಮಕತೆಯನ್ನು ಪ್ರಶ್ನಿಸಲು ದುಡಿಯುತ್ತಿರುವ ಸಮಂತಾ ಸಕಾರಾತ್ಮಕತೆಯನ್ನು ಜನರನ್ನುವಿಶೀಮಾಗಿಯುವಕರನ್ನು ಅವರು, ಸಕಾರಾತ್ಮಕತೆಯನ್ನು



ಲೆಂಗಳೂರು, ಸೆ. 3, 2025: ಆನಂದಪುರದಲ್ಲಿರುವ ವಾಗ್ಯೇಟ ಟನಾಂಕ 2 ಸೆಪ್ನೆಂಬರ್ 2025: ಎರಾಸರಾಲೆಗೆಭೇಟನೀಡಿದ್ದರು. ರಯಾಭಾರತೀಯನೇನೆಯಟಿಸಿದ ಸಂಸ್ಥೆಯ ಆಧಕ್ಷರಾದ ಶ್ರೀ. ಕೆ ಪ್ರಾಮಾಳ್ಯ ಸೀವಧಿಕಾರಗಳಾದ . ಹರೇಶ್ ಸ್ಥಾನಿಕುವು ಇಂದಿನ ಭಿರೇಭಿಯರ್ ದೀಪಕ್ ಗೌರ್. ವಿದ್ಯಾರ್ಥಿಗಳಿಗೆ ವಿಜವಾದ ದಿನಾಂಕ 2 ಸೆಪ್ಟೆಂಬರ್ 2025 ರಂದುಭಾರತೀಯಸೇನೆಯುವಿವಿಧ ಶಾಖೆಗಳಲ್ಲಿ ಸೇನಾಧಿಕಾರಿಗಳಾದ ಬ್ರಿಗೇಡಿಯರ್ ದೀಪಕ್ ಗೌರ್, ಲಿಫಿನೆಂಟ್ಕರ್ನಲ್ನೀಲೇಶತಿಪಾರಿ, ಲಿ.ಕರ್ನಲ್ ವಿಶಾಲ್ ಲೋಪ್ಯಾಲೆ. ಲಿ.ಕಿನ್೯ಲ್ ಎಠಾಲ್ ಭೂಣಪ್ತು, ಅ. ಕಮಾಂಡರ್ ಅಪಿನಾಶ್ ಪ್ರಸಾದ್, ಪಿಂಗ್ ಕಮಾಂಡರ್ ಪಿ.ಪಿ. ಭಟ್ಟ್ ಕಮಾಂಡರ್ ಸಂಜೀಕ್ ಡಾಕಹಾಗೂ ್ಲಾಡ್ರನ್ ಲೀಡರ್ ನವನೀತ್ ಸ್ಟಾಡ್ರನ್ ಲೀಡರ್ ನವನೀತ್ ಸರ್ಮಾ ಅನ್ನಗ ರರ್ಮಾ ಇವರು ಭಾರತೀಯ ಸೇನೆಯಿಂದನಿಯುಕ್ತರಾಗಿದೂರು ದೇಶಗಳ ನಡುವೆ (ಭಾರತ,ರೀಲಂಕಾ, ನೇವಾಳ) ಬುದ್ಧನ ಶಾಂತಿಯ ಸಂದೇಶದೊಂದಿಗೆಬೈಕ ರ್ಯಾಲಿಯ ಮೂಲಕ ಹಾದು ಹೋಗುವ ಸಂದರ್ಭದಲ್ಲಿವೆಂಗಳೂರಿನವಾರಣಾಸಿ

ಪಿದ್ರಾರ್ಥಿಗಳಿಗೆ ನಿಜವಾದ ಹೀರೋಗಳನ್ನು ಪರಿಚಯಿಸುವ ಭಾಗೃತನ್ವದೆಂದು ಸಂತಸನಟ್ಟರು. ಎಲ್ಯಾಅಧಿಕಾರಿಗಳು ವಿದ್ಯಾರ್ಥಿಗಳ ಜೊತೆ ಮುಕ್ತನಾಗಿ ಸಂವಾದದಲ್ಲಿ ಪಾಲ್ಗೊಂಡು ಅವರ ಪ್ರಶ್ನೆಗಳಿಗೆ ಉತರಿಸುತಾ ೨ಸು ಪಾಗೂ ಉತ್ತರಿಸುತ್ತಾ ಶಿಸ್ತು ಹಾಗೂ ದೇಶಭಕ್ತಿ ಈ ಎರಡೂ ಮನೆ ಹಾಗೂ ಶಾಲೆಗಳ ಹಂತದಲ್ಲೇ ಬೆಳೆಯಬೇಕೆಂದು ಆಭಿಪ್ರಾಯ

ಮಿಂದೇಳುವಂತಹ ವಾತಾವರಣ ಮಂದರಳುವಂತಹವಾಶಾವರಣ ಸೃಷ್ಟಿಸಿದ ಸೇನಾಧಿಕಾರಿಗಳನ್ನು ಸಂಸ್ಕೃತಿಯ ಆಧ್ಯಕ್ಷರು ಹಾಗೂ ಸಿಪ್ಪಿಂಗಳು ಸಕ್ಕಾಶಿಸಿದರುವಾಗೂ ಆವರ ಮುಂದಿನ ಪ್ರಯಾಣ-ಕ್ಷೆ ಶುದ್ಧಕ್ಷೆಗಳು ಬೇಳೊಬ್ಬರು. ಇಬೈಕ್ ಯಾತ್ರೆಯ ಪಾಟೀಲ್ ವಾಗೂ ಪ್ರಕ್ಷಣೆಯ ಪ್ರಾಣಿಸಿಕ್ಕೆ ಪ್ರವಾಸಕ್ಕೆ ಪ್ರಾಣಿಸಿಕ್ಕೆ ಪ್ರವಾಸಕ್ಕೆ ಪ್ರವಾಸಕ್ಕ ಪ್ರವಾಸಕ್ಕೆ ಪ್ರವಾಸ

ಪಟ್ಟರು. ಭಾರತೀಯ ಸೇನೆಯಲ್ಲಿ ತಮ್ಮ ಎರೇವಾನುಭವವನ್ನು ಹಂಚಿಕೊಂಡು ಎರ್ಯಾರ್ಥಿಗಳನ್ನು ಪ್ರೋಶ್ನಾಹಿಸಿದರು.

ಭಾರತ ಸರಕಾರದ ರಾಷ್ಟ್ರೀಯ ಸಫಾಯಿಕರ್ಮಜಾರಿಆಯೋಗದ ಸಥಾಯಿಕರ್ಮಾಜಾಲ ವಿವಾಜಿ ಸವಸ್ಯ ರಾವ ಶ್ರೀ ಜಗದೀಶ್ ಹಿರೇಮನಿ ರವರು ಕಾರ್ಯಕ್ಷಮದಲ್ಲಿ ಉಪಕ್ಕತರಿದ್ದರು. ವಿವ್ಯಾರ್ಥಿಗಳು ವಾದ್ಯಗಳೊಂದಿಗೆ ಗೌರವದಿಂದ ಸ್ವಾಗತಿಸಿ ಸೇನಾಧಿಕಾರಿಗಳಿಗೆ ವಂದಿಸಿದರು.

ಶಾಸಕಹಲೀಶ್ ವಿರುದ್ಧ ಎಫ್ಐಅರ್ ದಾಖಲು

ದಾರ್ಣಗೆರೆ.ಸೆ.3-ರಾಹನೂರು 02-09-2025ರಂದು ನಗರದ ಬಂದರೆ ಮುಸಿ ತಿರುಗಿಸಿಕೊಂಡು ನನನೆಸವರು ಒಂದು ಗಂಟೆ ಪರುಗಾರರಣಗಟ್ಟಿಪುತ್ತಾಗೆಗಳನ್ನು ಪ್ರು ಕುಳಾತೊಳ್ಳವಾರೆ, ಅದೇ ಸಮಾಗಿಯಿಂದ ಬೆಳೆಗೆ ಪರಿಷ್ಕಾರಿಸಲಾಗುತ್ತಿದ್ದಾಗೆ ಅರಾಹತ್ಯಿಕೊಂಡು ಮನೆತನದವರು ನಾಯು ರೀತಿಯಲ್ಲಿ ದಾರ್ವಗೆರೆ ಎಸ್ತಿ ಉಪಹಾಪ್ತಶಾಂತ್ ಅವರನ್ನು ಬಂದರೆಸ್ಥಮನೆಗೊಂಡು ನಾಯು ಅತ್ಯ ಪರ್ಕ್ಷಿಸಲ್ ಪರಿಷ್ಕಾರಿಸಲಾಗಿ ಪರಿಸಲಾಗಿ ಪರಿಷ್ಕಾರಿಸಲಾಗಿ ಪರಿಷ್ಕಾರಿಸಲಾಗಿ ಪರಿಷ್ಕಾರಿಸಲಾಗಿ ಪರಿಷ್ಕಾರಿಸಲಾಗಿ ಪರಿಷ್ಕಾರಿಸಲಾಗಿ ಪರಿಷ್ಠಿಸಲಾಗಿ ಪರಿಷ್ಕಾರಿಸಲಾಗಿ ಪರಿಷ್ಕಾರಿಸಲಾಗಿ ಪರಿಸಲಾಗಿ ಪರಿಷ್ಕಾರಿಸಲಾಗಿ ಪರಿಷ್ಠಿಸಲಾಗಿ ಪರಿಷ್ಠಾರಿಸಲಾಗಿ ಪರಿಷ್ಠಿಸಿಗೆ ಪರಿಸಲಾಗಿ ಪರಿಷ್ಠಿಸಲಾಗಿ ಪರಿಷ್ಠಿಸಲಾಗಿ ಪರಿಷ್ಠಿಸಿಗಳಾಗಿ ಪರಿಷ್ಠಾರಿಸಲಾಗಿ ಪರಿಸಲಾಗಿ ಪರಿಷ್ಠಿಸಿಗಳಾಗಿ ಪರತ್ತಿಸಿಗಳಾಗಿ ಪರತ್ರಿಸಿಗಳಾಗಿ ಪರಿಸಿಸಿಗಳಾಗಿ ಪರಿಷ್ಠಿಸಿಗಳಾಗಿ ಪರಿಷ್ಠಿಸಿಗಳಾಗಿ ಪರಿಷ್ಠಿಸಿಗಳಾಗಿ ಪರಿಷ್ಠಿಸಿಗಳಾಗಿ ಪರಿಷ್ಠಿಸಿಗಳಾಗಿ ಪರಿಷ್ಠಿಸಿಗಳಾಗಿಗೆ ಪರಿಸಿಸಿಗಳಾಗಿ ಪರತ್ರಿಸಿಗಳಾಗಿ ಪರಿಷ್ಠಿಸಿಗಳಾಗಿ ಪರಿಸಿಸಿಗಳಾಗಿ ಪರಿಷ್ಣಿಸಿಗಳಾಗಿ ಪರಿಷ್ಣಿಸಿಗಳಾಗಿ ಪ್ರತ್ತಿಸಿಗಳಾಗಿ ಪ್ರತ್ತಿಸಿಗಳಾಗಿ ಪ್ರತ್ತಿಸಿಗಳಾಗಿ ಪ್ರತ್ತಿಸಿಗಳಾಗಿ ಪ್ರತ್ತಿಸಿಗಳಾಗಿ ಪ್ರತ್ತಿಸಿಗೆ ಪ್ರತಿಸಿಗಳಾಗಿ ಪ್ರತ್ತಿಸಿಗಳಾಗಿ ಪ್ರತ್ತಿಸಿಗಳಾಗಿ ಪ್ರತ್ತಿಸಿಗಳಾಗಿ ಪ್ರತ್ತಿಸಿಗಳಾಗಿ ಪ್ರತ್ತಿಸಿ

ನಾಯಿ ರೀತಿಯಲ್ಲಿ ದಾವಣಗೆರೆ ಜಲ್ಲಾ ಪೊಲೀಸ್ ವರಿಷ್ಕಾಧಿಕಾರಿ ಗೇಟ್ ಬಾಗಿಲಿನಲ್ಲಿ ಕಾಯುತ್ತಾರೆ ಎಂಬ ಏವಾದಾತ್ಮಕ ಹೇಳಿಕೆ ನೀಡಿದ್ದ ಜರಿಹರ ಬಿಜೆಪಿ ಶಾಸಕ್ತ ಜಿ. ಪಿ. ಹರೀಶ್ ವಿರುದ್ಧ ಕೆಟಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಸ್ವತಃ ಉಮಾ ಪ್ರಶಾಂತ್ ಆವರೇ ಈ ದೂರು ನೀಡಿದ್ದಾರೆ. ಈ ಸಂಬಂಧ ಹರಿಹರ ಶಾಸಕ ಏ. ಏ. ಪರೀಶ್ ಪಿರುದ್ಧ ದೂರು ದಾಖಲಾಗಿದೆ. ವಿ. ಪಿ. ಪರೀಶ್ ಕೀಳುಮಟ್ಟದ ಪೇಳಕೆ ನೀಡಿದ್ದು, ಈ ಹಿನ್ನೆ ಲೆಯಲ್ಲಿ ದಾವಣಗೆರೆ ಎಸ್ತಿ ಉಮಾ ಪ್ರಶಾಂತ್ ಅವರು ಕೆಟಜೆ ನಗರ ಪೊಲೀಸ್

ನಾಯ ರೀತಿ ವರ್ತಿಸುತ್ತಿದ್ದಾರೆ ಎಂದು ಕೀಳು ಮಟ್ಟದಲ್ಲಿ ಬಿ. ಪಿ. ಪರೀಶ್'ಟೀಕಿಸಿದ್ದು, ಈ ಸಂಬಂಧ ಪರೀಶ್ ಟೀಕಿಸಿದ್ದು, ಈ ಸಂಬಂಧ ಪರಿಷರಕ್ಕೆ ಬಂದರೂ ಆ ಕಡೆತಿರುಗಿ ಉಮಾಪ್ರಶಾಂತ್ ಆವರು ನೀಡಿವ ಕೂತರು. ನಾನು ಹಂಗೆ ಇದ್ದೆ ದೂರಿನ ಮೇರೆಗೆ ಕೆಟಜೆ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ 2023 (ಯು/ಎಸ್–132, 351(2)79 ರೀತ್ಯಾ ಪ್ರಕರಣ ದಾಖಲಾಗಿದೆ.

ಬಿ.ಪಿ.ಹರ್ರಿಶ್ ಹೇಳಿದ್ದೇನು: ಶಾಮನೂರು ಮನೆತನದವರು ಪೊಮೇಸಿಯನ್ ನಾಯಿರೀತಿಯಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಷ್ಟಾಧಿಕಾರಿ ಗೇಟ್ ಬಾಗಿಲಿನಲ್ಲಿ | ಸ್ವವಣಾಗಗು ಚ ಕಾಯುತ್ತಾರೆ. ಶಾಸಕರು ಸಭೆಗೆ | ಸಮುಭಜಾತ್ವದ

ಹೀಗೆ.ಹರಿಹರದಲ್ಲಿ ಗಣೇತೋತ್ಸವ ಕುರಿತ ಶಾಂತಿ ಸಬೆಗೆ ಎಸಿ ಅವರು

Regd. Office: JKM Plaza, Dynamatic Aerotropolis, 55, KIADB Aerospace Park, Bangatore-562 149, India. Ph. +91 80 2111 1223, +91 80 2204 0535 www.dynamatics.com email: investor:relations@dynamatics.net

www.dynamilies.com email: investorrelators@dynamatics.net NOTICE OF 50TM ANNUAL GENERAL MEETING, REMOTE E-VOOTING FACILITY AND CUT OFF DATE CE is hereby given that the Stith Annual General Needing (AGM) of the Members of byta holders billed of the Members of Stith Annual Central Needing (AGM) of the Members of Stith Annual Central Needing (AGM) of the Members of byta Noble (AGM) of the Members of Stith Annual Central Needing (AGM) of the Members of the Members of Stith Annual Central Needing (AGM) of the Members of Stith Annual Central Needing (AGM) of the Members of Stith Annual Central Needing (AGM) of the Members of Stith Annual Central Needing (AGM) of t

Place : Bengaluru Date : 2nd September 2025

್ರಿ ಶಿರ್ಣಿಯಾಗಿದ್ದಾರೆ ಅಳು ಮೂರ್ಯ ಪ್ರಾರಂತ ಪ್ರವರ್ಧ ಪ್ರಾರಂತ ಪ್ರವರ್ಧ ಪ್ರಾರಂತ ಪ್ರವರ್ಧ ಪ್ರಾರಂತ ಪ್ರವರ್ಧ ಪ್ರವರ್ಧ ಪ್ರವರ್ಧ ಪ್ರಾರಂತ ಪ್ರವರ್ಧ ಪ್ರವರಕ್ಷ ಪ್ರವರ್ಧ ಪ್ರವರ್ಥ ಪ್ರವರ್ಧ ಪ್ರವರ್ಥ ಪ್ರವರ್ಧ ಪ್ರವರ್ಥ ಪ್ರವರ

ಸಿಟಿಮ್ಯಾನ್ ಲಿಮಿಟೆಡ್

33ನೇ ವಾರ್ಷಿಕ ಮಹಾಸಭೆ, ರಿಮೋಟ್ ಇ–ವೋಟಿಂಗ್, ಬುಕ್ ಕ್ಲೋಸರ್ ಮತ್ತು ದಿನಾಂಕ ದಾಖಲಿಸುವಿಕೆ ಬಗ್ಗೆ ಸೂಚನೆ

regular outgrandos.

**A la sartia giunavira, indepinati mito para, itali, tralitiri Jamesman, del sonte a propieta del pr

ರಿದೇಜ್ ಇ-ಮತದಾನಕ್ಕಾಗಿ ವಿವರವಾದ ಸೂಚನೆಗಳನ್ನು ಎಜಿಎಂ ಕರೆಯುವ ಸೂಚನೆಯಲ್ಲಿ ನೀಡಲಾಗಿದೆ.

ಸೋಮವಾರ, 39 ಸಪ್ತೆಯರ್ 17.00 ಗಂಬೆಗಳು (ಭಾ.ಮ.)

ನಲ್ಲಿ ಸಹಾಯ ಕೇಂದ್ರರ ಅಭಿಯಾಲ್ಲಿ ಅಭ್ಯವಿರುವ ಇ-ಮತನ